# Cochin Shipyard launches 5 vessels at one go in Kochi

SHIP MAKER COCHIN Shipyard Limited (CSL) on Wednesday launched five vessels at one go from its building dock

ACVIND FASHIONS

CSL achieved this rare feat, amidst the Covid -19 pandemic and the lockdown

restrictions, said Madhu S Nair, CMD, CSL.

Security Force and two 8000 The vessels launched are DWT mini general cargo ships for JSW Shipping & Logistics. three'Floating Border Outpost

Vessels (FBOP)' for the Border

CSL in November 2020 also had launched five vessels at

-FE BUREAU/KOCHI

#### **ARVIND FASHIONS LIMITED**

CIN - L52399GJ2016PLC085595

Regd. Office: Building, Arvind Limited Premises, Naroda Road, Ahmedabad - 380025 Email: www.arvindfashions.com Website: investor.relations@arvindbrands.co.in Tel. No.: +91 79 68268000-8108-09

### NOTICE FOR ATTENTION OF SHAREHOLDERS OF THE COMPANY

In view of the continuing COVID-19 pandemic, the Ministry of Corporate Affairs ("MCA") vide its General Circular No. 14/2020 dated 8th April, 2020, Circular No. 17/2020 dated 13th April, 2020, Circular No. 20/2020 dated 5th May, 2020 and Circular No. 02/2021 dated 13th January, 2021 read with SEBI Circular No. SEBI/HO/CFD/CMD1/CIR/P/2020/79 dated 12th May, 2020 and Circular No. SEBI/HO/CFD/CMD2/CIR/P/2021/11 dated 15th January, 2021 ("Circulars"), have permitted companies to hold their Annual General Meeting ("AGM") through Video Conferencing/Other Audio Visual Means ("VC/OAVM") for the Calendar Year 2021 without the physical presence of Members at a common

In compliance with the Circulars, the AGM of the Company is being held through VC / OAVM on Monday, 23rd August 2021 at 11:00 A.M. (IST) to transact the business that will be set forth in the Notice of the meeting. The Registered Office of the Company shall be the deemed venue of the Meeting.

The Circulars have also allowed the Company to dispense with the requirement of dispatching the physical copies of Notice of the AGM and Annual Report. Accordingly, the same are being sent only in electronic mode to the Members, whose e-mail addresses are registered with the Registrar and Transfer Agents or with the Depository Participant(s). The Notice of the AGM also contains the instructions for casting the vote through remote e-Voting or e-Voting during the meeting. The Notice of the AGM and Annual Report will also be made available on the website of the Company at www.arvindfashions.com, websites of stock exchanges i.e. BSE Limited and National Stock Exchange of India Limited at <u>www.bseindia.com</u> and <u>www.nseindia.com</u> respectively and on the website of NSDL at <u>www.evoting.nsdl.com</u>.

Further, to update/ register their email addresses/ bank details, shareholders may follow the instructions mentioned below:

Visit the link: https://linkintime.co.in/EmailReg/email\_register.html and follow the registration process as guided therein. The members are requested to provide details such as name, folio number, certificate number, PAN, mobile number and e-mail address

Contact your Depository Participant (DP) and register your e-mail address in your demat account as per the process communicated by your DP

This notice is issued for the information and benefit of the Members of the Company in compliance with the applicable circulars of MCA and SEBI.

By order of the Board For Arvind Fashions Limited Vijay Kumar B S **Company Secretary** 

"IMPORTANT"

Whilst care is taken prior to

acceptance of advertising

copy, it is not possible to verify

its contents. The Indian

Express (P) Limited cannot be

held responsible for such

contents, nor for any loss or

damage incurred as a result of

transactions with companies

associations or individuals

advertising in its newspapers

or Publications. We therefore

recommend that readers

make necessary inquiries

before sending any monies or

entering into any agreements

with advertisers or otherwise

acting on an advertisement in

any manner whatsoever

MOLD-TEK

Place: Bangalore TCIEXPRESS

Date: 28-07-2021

**TCI EXPRESS LIMITED** CIN: L62200TG2008PLC061781

-LEADER IN EXPRESS----

Regd. Office: Flat Nos. 306 & 307, 1-8-271 to 273, Ashoka Bhoopal Chambers. S.P. Road, Secunderabad - 500 003 (TG)

Corp. Office: TCI House, 69 Institutional Area, Sector-32, Gurugram-122 001, Haryana Tel.: + 91 124 2384090, E-mail: secretarial@tciexpress.in, Website: www.tciexpress.in

	Ion. 1 of 124 2004000, E mail. <u>Goordana.ce</u>	toloxproco.iii,	1080110. <u>111111</u>	.toloxp1000.iii		
STATEMENT OF UNAUDITED FINANCIAL RESULTS FOR THE QUARTER ENDED 30th JUNE 2021						
Sr. No.	Particulars	(Rs. in Cro Quarter Ended June 30, 2021 (Unaudited)	ores except as star Quarter Ended June 30, 2020 (Unaudited)	ted otherwise) Year Ended March 31, 2021 (Audited)		
1	Total Income from operations (net)	224.56	90.21	851.64		
2	Net Profit / (Loss) for the period (before Tax, Exceptional items and/or Extraordinary items)	31.38	1.26	132.22		
3	Net Profit / (Loss) for the period before Tax (after Exceptional items and/or Extraordinary items)	31.38	1.26	132.22		
4	Net Profit / (Loss) for the period after Tax (after Exceptional items and/or Extraordinary items)	23.76	0.92	100.60		
5	Total Comprehensive Income for the period {Comprising Profit/(Loss)for the period after tax) and other comprehensive income (after tax)}	23.76	0.92	100.33		
6	Paid up Equity Share Capital (Face Value Rs. 2)	7.69	7.67	7.69		
7	Reserves (Excluding Revaluation Reserve) as on March 31 2021			426.18		
8	Earning per share -EPS (not annualized)-In Rs.					
	Basic Earning Per Share	6.19	0.24	26.19		
	Diluted Earning Per Share	6.17	0.22	26.15		

- The above is an extract of the detailed format of Quarter Ended Financial Results filed with the Stock Exchanges under Regulation 33 of the SEBI (Listing Obligations and Disclosure Reguirements) Regulations, 2015. The full format of the Quarter Ended Financial Results are available on the Stock Exchange websites. (www.bseindia.com and www.nseindia.com) and on the Company's website (www.tciexpress.in).
- The Financial results of the Company for the Quarter ended June 30, 2021 were reviewed by the Audit Committee and were thereafter approved by the Board of Directors of the Company at their respective meetings held on July 28, 2021. The Statutory Auditors of the Company have carried out the limited review of the same.

Place: Gurugram Date: 28th July, 2021 **TCI Express Limited** Chander Agarwal **Managing Director** 



### **ABB India Limited**

CIN: L32202KA1949PLC032923

Registered Office: Plot No. 5 & 6, 2<sup>nd</sup> Stage, Peenya Industrial Area IV, Peenya, Bengaluru - 560 058 Phone: +91 (80) 2294 9451, 22949150 - 22949153; Fax: +91 (80) 22949148

Website: www.abb.co.in, E-mail: investor.helpdesk@in.abb.com

Extract of unaudited results for the quarter and six months ended 30/06/2021

				(₹ in crores)
	Particulars	Quarter ended 30/06/2021	Half year ended 30/06/2021	Quarter ended 30/06/2020
1	Total income from operations	1,424.96	3,054.11	985.78
2	Net Profit / (Loss) for the period (before Tax, Exceptional and / or Extraordinary items)	89.96	219.03	21.41
3	Net Profit / (Loss) for the period before Tax (after Exceptional and / or Extraordinary items)	89.96	293.56	23.41
4	Net Profit / (Loss) for the period after Tax (after Exceptional and / or Extraordinary items)	68.32	218.94	16.75
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	66.93	225.94	5.63
6	Equity Share Capital (Face value per share ₹ 2/- each)	42.38	42.38	42.38
7	Earnings per share (of ₹ 2/- each) (for continuing operations)  1. Basic  2. Diluted	3.22 3.22	10.33 10.33	0.79 0.79
8	Earnings per share (of ₹2/- each) (for discontinued operations)  1. Basic  2. Diluted	0.09 0.09	(0.35) (0.35)	(0.02) (0.02)

Place: Bengaluru

Date: July 28, 2021

1. The above is an extract of the detailed format of Quarterly Financial Results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the Quarterly Financial Results are available on the Stock Exchange websites: www.nseindia.com and www.bseindia. com and company's website: www.abb.co.in.

For ABB India Limited

Sanjeev Sharma **Managing Director** DIN: 07362344

#### From the Front Page

### Maruti misses Street estimates on

all fronts

MARUTI SOLD A total of 3,53,614 units during the June quarter — an over 4x jump compared to the June quarter last year, when it had total sales of 76,599 units, but a 28% fall against 4,90,479 units sold in the June 2019 quarter. "The second wave of the pandemic adversely impacted the Q1 production and sales. While all parameters this quarter were substantially better than Q1FY21, a comparison is not meaningful because Q1 last year had a much higher degree of disruption due to the pandemic," the company said in a statement. The Ebitda (earnings

before interest, tax, depreciation and amortisation) came in at ₹821 crore against analysts' expectation of nearly ₹1,110 crore, on the back of adverse commodity prices and lower non-operating income. The company had reported a negative Ebitda of ₹863 in the quarter ended June 30, 2020. Consequently, the Ebitda margins came in at 4.6% during the quarter. Prior to this, the lowest margins reported by the company was 6.3% in Q2FY13. In Q1FY21, Maruti had reported an Ebitda margin of -21%.

"Commodity prices increased steeply but the company continued to make efforts to reduce costs," Maruti said. Automobile manufacturers are facing a tough ride as rising commodity prices have been impacting them adversely, but the room for passing on price increases to customers is limited due to subdued demand.

Maruti's performance deteriorated on a sequential basis as well, with the company's net profit tumbling 62% and revenue from operations plummeting 26% quarter-on-quarter.

### HC gives Twitter one last chance to comply with IT rules

"HE (CCO) IS categorical (in his affidavit) that he is not an employee. This itself is in the teeth of the rule. There has to be some seriousness about the rule. Some sanctity has to be given," the judge said while rapping Twitter for using term "contingent worker", especially when it was not known who the third-party contractor was.

"What is this contingent worker? I don't know what it would mean. I have a problem with the word. It seems to mean that he was employed on some contingency. Contingent then third party contractor. What is this? I am not happy with the affidavit. This cannot be accepted," the judge told Twitter's senior counsel Sajan Poovayya.

"File a better affidavit. This is not acceptable. I'm giving you a long rope but don't expect the court to do it on and on. Disclose the name of the third party contractor and explain contingent," justice Palli said while granting a week's time to Twitter to file a "better" affidavit.

Twitter has to disclose all the details related to the appointment of the CCO as well as the resident grievance officer (RGO) and also explain why a nodal contact person was not be appointed yet and

by when it will do so. Poovayya assured the bench that the company would file a clearly worded

affidavit in a week's time. Additional solicitor gen eral Chetan Sharma, appear ing for the central government, argued that while Twitter earns millions of dollars in revenue from India, it is merely using nuanced phrases like "interim" and "contingency" to avoid compliance with the Indian law Twitter was acting in "abject non-compliance of the rules' as the CCO has to be an employee and not a contingent worker, he said. "This is absolute non-compliance with rules. It's been months They cannot continue to have it so easy. Either they comply wholeheartedly or they don't comply. This constant noncompliance using nuance terminology cannot be accepted anymore," Sharma contended

The matter would be heard next on August 6.

### Gupshup raises fresh \$240 million

GUPSHUPWILL USE the fresh capital for secondary purchase of shares from current and former employees as well as prior investors. The firm is also exploring suitable M&A (merger and acquisition) opportunities to build on its business prospects. The US-headquartered

company led by co-founder and CEO Beerud Sheth that has significant business oper ations in India turned unicorn in April this year after Tiger Global infused \$100 million into the firm at a valuation of \$1.4 billion. Gup shup has raised a total of \$340 million in 2021 so far The firm develops solutions that allow businesses to interact with their customers seamlessly using various messaging platforms. Gupshup's API (application programming interface), for instance, enables 100,000 developers and businesses to build messaging and conversational experi ences delivering over 6 billion messages per month across more than 30 messaging channels.

The company claims to have exited 2020 with an annual revenue run rate of approximately \$150 million. Reportedly, India generates over 80% of the firm's business.

"Conversations represent

the new digital storefront for businesses – virtually every business will need to build digital commerce around the world with conversational messaging," said co-founder and CEO Beerud Sheth.

Sandip Somany

BENGALURU

Vice Chairman and Managing Director

#### **MOLD-TEK PACKAGING LIMITED** CIN No: L21022TG1997PLC026542

Regd Office: Plot No. 700, Door No. 8-2-293/82/A/700, Road No. 36, Jubilee Hills, Hyderabad, T.S.- 500 033 STATEMENT OF UNAUDITED FINANCIAL RESULTS FOR THE QUARTER ENDED 30 JUNE, 2021 Rs. In lakhs except for EPS

		;	Standalon	9	Consolidated			d
Particulars	Q	Quarter Ended		Year Ended	g Quarter Ended		Year Ended	
	30.6.2021	31.3.2021	30.6.2020	31.3.2021	30.6.2021	31.3.2021	30.6.2020	31.3.2021
Total Income from Operations Net Profit/(Loss) for the period (before tax	13384.65	16123.61	6543.71	47952.54	13384.65	16146.16	6543.71	47981.04
and exceptional items)  Net Profit/(Loss) for the period before tax	1655.23	2472.17	214.68	6512.76	1655.23	2367.97	209.27	6393.14
(after exceptional items)	1655.23	2364.43	214.68	6405.02	1655.23	2367.97	209.27	6393.14
Net Profit/(Loss) for the period after tax (after exceptional items)	1208.15	1801.25		4807.50	1208.15			4795.62
Total Comprehensive Income for the period Equity Share Capital	1850.39 1406.54	1549.66 1395.52		4917.02 1395.52	1850.45 1406.54		175.84 1386.30	
Earnings Per Share -Basic (Face value of Rs.5/- each) (not Annualised) Earnings Per Share -Diluted (Face value of	4.32	6.19	0.54	16.86	4.32	6.20	0.52	16.82
Rs.5/- each) (not Annualised)	4.05	5.88	0.54	16.18	4.05	5.89	0.52	16.14
NOTE:							·	

Place: Hyderabad

The above is an extract of the detailed format of unaudited Financial Results filed with the Stock Exchange Under Regulation 33 of the SEBI (Listing Obligations and Disclosure Requirements) Regulations, 2015. The full format of the unaudited Financial Results are available on the stock Exchange website (www.bseindia.com and www.nseindia.com) and on the Company's website (www.moldtekgroup.com)

For Mold-Tek Packaging Limited Sd/-

J.Lakshmana Rao Chairman & Managing Director DIN: 00649702







**SOMANY IMPRESA** GROUP COMPANY

## **HSIL Limited**

Regd. Office: 2, Red Cross Place, Kolkata-700 001, Tel: 033-22487407/5668 Website: www.hsilgroup.com | Email: hsilinvestors@hsilgroup.com | CIN: L51433WB1960PLC024539



#### STATEMENT OF UNAUDITED FINANCIAL RESULTS FOR THE **QUARTER ENDED 30TH JUNE 2021**

QUARTER ENDED 30TH JUNE 2021 (₹ in Crore)						
Particulars	3 months ended 30 June 2021	Preceding 3 months ended 31 March 2021	Corresponding 3 months ended in the previous year 30 June 2020	Year ended 31 March 2021		
	(Unaudited)	(Audited)	(Unaudited)	(Audited)		
Total income from operations	419.94	638.22	255.49	1880.55		
Earnings before interest, tax, depreciation and amortization (EBITDA)	64.68	101.68	28.42	308.06		
Net profit from ordinary activities before tax	17.19	56.69	(26.30)	114.82		
Net profit from ordinary activities after tax	11.26	33.02	(17.35)	88.06		
Net profit for the period after tax (after extraordinary items)	11.26	33.02	(17.35)	88.06		
Other comprehensive income / (expenditure) (net of tax)	(0.02)	(0.10)	(0.15)	(0.56)		
Total comprehensive income	11.24	32.92	(17.50)	87.50		
Equity share capital	12.94	12.94	14.46	12.94		
Reserves (excluding revaluation reserve/business reconstruction reserve) as shown in the audited balance sheet of the previous year	-	-	-	953.58		
Earning per share (before extraordinary items) (of ₹ 2/- each) (not annualized) (a) Basic (₹) (b) Diluted (₹)	1.74 1.74	4.77 4.77	(2.40) (2.40)	12.71 12.71		
Earning per share (after extraordinary items) (of ₹ 2/- each) (not annualized) (a) Basic (₹) (b) Diluted (₹)	1.74 1.74	4.77 4.77	(2.40) (2.40)	12.71 12.71		
	Particulars  Total income from operations  Earnings before interest, tax, depreciation and amortization (EBITDA)  Net profit from ordinary activities before tax  Net profit from ordinary activities after tax  Net profit for the period after tax (after extraordinary items)  Other comprehensive income / (expenditure) (net of tax)  Total comprehensive income  Equity share capital  Reserves (excluding revaluation reserve/business reconstruction reserve) as shown in the audited balance sheet of the previous year  Earning per share (before extraordinary items) (of ₹ 2/- each) (not annualized)  (a) Basic (₹)  (b) Diluted (₹)  Earning per share (after extraordinary items) (of ₹ 2/- each) (not annualized)  (a) Basic (₹)	Particulars  (Unaudited)  (Unaudited)  Total income from operations  Earnings before interest, tax, depreciation and amortization (EBITDA)  Net profit from ordinary activities before tax  Net profit from ordinary activities after tax  Net profit for the period after tax (after extraordinary items)  Other comprehensive income / (expenditure) (net of tax)  Total comprehensive income  Equity share capital  Reserves (excluding revaluation reserve/business reconstruction reserve) as shown in the audited balance sheet of the previous year  Earning per share (before extraordinary items)  (of ₹ 2/- each) (not annualized)  (a) Basic (₹)  Earning per share (after extraordinary items)  (of ₹ 2/- each) (not annualized)  (a) Basic (₹)  1.74	Particulars         3 months ended 30 June 2021         Preceding 3 months ended 31 March 2021           Cotal income from operations         (Unaudited)         (Audited)           Earnings before interest, tax, depreciation and amortization (EBITDA)         64.68         101.68           Net profit from ordinary activities before tax         17.19         56.69           Net profit from ordinary activities after tax         11.26         33.02           Net profit for the period after tax (after extraordinary items)         11.26         33.02           Other comprehensive income / (expenditure) (net of tax)         (0.02)         (0.10)           Total comprehensive income         11.24         32.92           Equity share capital         12.94         12.94           Reserves (excluding revaluation reserve/business reconstruction reserve) as shown in the audited balance sheet of the previous year         -         -           Earning per share (before extraordinary items) (of ₹ 2/- each) (not annualized)         1.74         4.77           (b) Diluted (₹)         1.74         4.77           Earning per share (after extraordinary items) (of ₹ 2/- each) (not annualized)         1.74         4.77           (a) Basic (₹)         1.74         4.77	Particulars         3 months ended 30 June 2021         Preceding 3 months ended in the previous year 30 June 2020         Corresponding 3 months ended in the previous year 30 June 2020           (Unaudited)         (Audited)         (Unaudited)           Total income from operations         419.94         638.22         255.49           Earnings before interest, tax, depreciation and amortization (EBITDA)         64.68         101.68         28.42           Net profit from ordinary activities before tax         17.19         56.69         (26.30)           Net profit from ordinary activities after tax         11.26         33.02         (17.35)           Net profit for the period after tax (after extraordinary items)         11.26         33.02         (17.35)           Other comprehensive income / (expenditure) (net of tax)         (0.02)         (0.10)         (0.15)           Total comprehensive income         11.24         32.92         (17.50)           Equity share capital         12.94         12.94         14.46           Reserves (excluding revaluation reserve/business reconstruction reserve) as shown in the audited balance sheet of the previous year         -         -         -         -           Earning per share (before extraordinary items) (of ₹ 2/- each) (not annualized)         1.74         4.77         (2.40)           (b) Diluted (₹)		

No.

1(a) 1(b)

- (1) The Audit Committee has reviewed these results and the Board of Directors have approved the above results and its release at their respective meetings held on
- 28th July 2021. The statutory auditors of the Company have also carried out the limited review of the above results. (2) The above is an extract of the detailed format of financial results for the quarter ended 30th June, 2021 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the financial results for the quarter ended 30th June, 2021 are available on the Stock Exchange websites (www.bseindia.com and www.nseindia.com) and on the Company's website "www.hsilgroup.com"

Place: Gurugram Date : 28th July 2021



ಚ್ರತ್ರೆ ನನ್ನ ಪತಿಯು ಕೋಟ್ನಂತರ ಮೂ. ಮೌಲ್ಯದ ಪಿತ್ರರ್ಜಿಕ ಆಸ್ತಿಯನ್ನು ಹೊಂದಿದ್ದು, ಇವರ ವಿದಾದ ಸುಪ್ರೀಂಕೋರ್ಟ್ ನಲ್ಲದೆ. ಕಳೆದ 33 ವರ್ಷ ಗಳಂದಲೂ ಆಸ್ತಿಯಲ್ಲಿ ಒಂದು ಪ್ರೆಸೆಯೂ ದೊರೆಸಿಲ್ಲ ರಾವು ಕಪ್ಪನಟ್ಟು ಮಡಿದು ಬದುಕುತ್ತಿದ್ದೇವೆ. ಮುಂದೇರು ಗುತ್ತದೇ? ನಮಗೆ ಆಕ್ರ ಮೊರೆಯಲಿದೆಯೇ ತಿಳಿಸಿ ಗುಮೊಟ. ಟಾಧಿಕಾಂಕ: 20-%-1993 ಕೆಕ್ಕ್: ಅನುದಧ ಚರಿಕಾರ: ಪಣಕಮದಲ್ಲಿ ಗುರುವಿದ್ದು, ಪುತ ಕ್ರಮವಹಿಸಿ ಪರ್ಷ-ಬಲ್ಲಿಯಾಗಿ ಗುರುಪ್ಪು ಸ್ಥತಿ ತ್ರಮಾಗಿ ಪ್ರಾಕ್ತ-ಬಲ್ಲಿಯಾತಿಕೆಯಿಂದ ಗಂಡೇ ಮತ್ತು ಭಾಗ್ರೆತಯ್ಯ ಪಡೆದುಕೊಳ್ಳುವಾದು. ಪಿಶ್ವರ್ಜಿಕ ಆ್ರಯು ಮಕ್ಕೆಂಗೆ ಕೇವರ ಅಥಾರೆ, ಎಲ್ಲ ಮಕ್ಕರು ಸಮ್ಮನ್ನು ಹೀರಿ ಬದುಕರೆ ಎಂದು ಪತಿಯೊಬ್ಬ ಘಂಡಕರು ಅಕಿಸುತ್ತಾರೆ. ಪಿಶ್ವರ್ಜಿಕ ಆರ್ಟಿಕ ಅನೆ ಪರುಪದರು ಪರೆಯ ನೀಡೆರೆಂದು ಪಾಸ್ತೆದಲ್ಲಿ ಹೇಳಲಾಗಿದೆ. ಇರರು, ತಂದೆ-ತಾಯ ಸಂಪಾರಿಸಿದ ಆಕ್ರಿ Publishment hospitability burished ಚ್ರಗಾಗಿ ಜಗಳ ಮಾಡಿಕೊಂಡರೆ ಮಾತಾಪಿಕರಿಗೆ ಅವರ್ಮ ಮಾಡಿದಂತೆ. ಸರ್ಕ್ಯಾರ್ನದಲ್ಲಿ ಆಕ್ರಿ ಪಡೆಯಲು ಎಲ್ಲರ ಪ್ರೀಕಿಯನ್ನು ಆಕೀರ್ಯಾದದ ಮೂಲಕ ಪಡೆದುಕೊಳ್ಳ 7 ನಮ್ಮ ಕುಲಗುದು, ಆರಿಶೇಷ, ಭೂರೇವಿಯನ್ನು ಪ್ರಾರ್ಥಿಸಿ, ಶಿಸ್ತು, ಸಂಯಮ, ದೈವಭಕ್ತಿ, ಪ್ರೀತಿ, ಜ್ಞಾನಧಾರಣ ಶಕ್ತಿ ಎಲ್ಲವನ್ನೂ ಸಂಯಾದ, ಧ್ಯಮಕ್ಕ, ಕ್ಷೀಕ, ಪ್ರಾಥಾರ್ಯ ಶಕ್ತ ಎಲ್ಲ ಇಬ್ಬಕೊಂಡು ಪ್ರಯಕ್ಷಿಸಿ, ಆಸ್ತಿ ಸಿಕ್ಕೆ ನಂತರ ಹಿರಿಯರ ಪ್ರಾಪ್ತವನ್ನು ಕಾಠಿಯಲ್ಲಿ ಹೋಗಿ ಆವರಿಸಿ. ನಿಷ್ಕ mist man.

#### ಪಂಚಾತಗ

eated: clipse ಚುರ್ತು ಗ್ರೀಪ್ನ ಮಾನ್ ಅಪಾಧ 🕥 ಗುಳಿಕ ಕಾಲ: ಪಕ್ಷ ಕೃಷ್ಣ ಮಕ ಹಕ್ಷಕ್ಷ: ಪುಷ್ಕ 🐧 ಚ. 9.00-10.30

and: ristsand

ಪ್ರವ ನಾಯ ಸಂದಕ್ಕರ ರಾಜಕ್ ನಾಯ ನಿರ್ದೇಶಕರು ನಿರ್ದೇಶಕರ ನಿರ್ದೇಶಕರು ನಿಸಿ ನಿರ್ದೇಶಕರು ನಿಸಿ ನಿರ್ದೇಶಕರು ನಿರ್ದೇಶಕರು ನಿರ್ದೇಶಕರು ನಿರ್ದೇಶಕರು ನಿರ್ದೇಶಕರು ನಿರ್ದೇಶ Agricultural Control of the Control

#### ಚವ್ವಾಣ್ಗೆ ಸಚಿವಗಿರಿ, ಹೆಚ್ಚಿದ ಒತ್ತಡ

**ರೀಕರ್:** ಔರಾರ್ ಕಾಣಿ ಪ್ರಭು ಚರ್ವ್ಯಾಗೆ ದ್ವರ್ ಒತ್ತದ ಕೇಳ ಬರುತ್ತಿದೆ. "ಮುಗ್ಗಾರ Coduction to National States A naprani for anacy. As atyra dell'ira fotom l'obograf ಪ್ರಪಕ್ಕಮ ಕ್ಷಿಗೊಂಡಿದ್ದರಿಂದ ಅಭಿವಾಧಿ ಜನತಿರ್ವೆಚಾರಿ ಎಂದ ಸೇಘಟನೆಗಳ ಮುಖಂಡರು ಹೇಳು ಸಿಕ್ಕೇ ಬಾರಿ ಸರ್ಭವಿ ನಿರ್ದೇ ಮುಖಂಡರು ಹೇಳು ಸಿಕ್ಕೇ ಪ್ರಾಕ್ತೆ ಸುಷ್ಕಾರ ಮುಖಂಡರು ಹೇಳು ಸಿಕ್ಕೀ ಪ್ರಾಕ್ತೆ ಸುಷ್ಕಾರ ಮುಡ್ಡರು ಸ್ಥಾನೆ ಸುಷ್ಕಾರು ಸುಷ್ಕಾರು ಸಂಪ್ರಕ್ಷೆಯ ಸಂಪ್ರಕ್ಷೆಯ ಸುಷ್ಕಾರು ಸಂಪ್ರಕ್ಷೆಯ ಸುಷ್ಕ್ರಿಯ ಸುಷ್



#### ಗುತ್ತೇದಾರ್ಗೆ ಮಂತ್ರಿಪಟ್ಟಸಿಗಲಿ

ಕಲಬುರೆಗಿ: ಕಲ್ಯಾಣ ಕರ್ನಾಟಕ ಭಾಗದ ಹಿಂದುಳದ ವರ್ಗ ಸೇರಿದ ಏಕ್ಷಕ ಹಿರಿಯ ತಾಸಕ ಆಳಂದದ ಸಂಭಾಷ್ ಅರ್



ಈ ಕುಂತು ೩ಎಂ ಬೆಂಡ್ನಾಯ ಮತ್ತು ಬಜೆಪಿ ಅಧ್ಯಕ್ಷ ನಂನ್ ಮಾನ ಕರ್ಮಿನ್ ಮನು ಸಲ್ಲಿಸುವ ಅವರು, "ಹಿಂದುಳದ ಈಡಿಗೆ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಕಲು ಗುತ್ತೇದಾರ್ ಅವರಿಗೆ ಸಚಿವ ಸ್ವಾನ ನೀಡಬೇಕು," ಎಂದು ಹೇಳಿದ್ದಾರೆ.

ಎಷ್ಟೇ ಕೆಲಸವಿದ್ದರೂ ಮನೆಯವರ ಜತೆಗೇ ಊಟ ಮಾಡೋದು ಅವರಿಗಿಷ್ಟ : ಬಸವರಾಜ ಬೊಮ್ಮಾಯಿ ಪತ್ನಿ ಚನ್ನಮ್ಮ

# ಸಿಎಂ ಆಗ್ತಾರೆ ಅಂತ ಅಂದ್ಕೊಂಡೇ ಇರಲಿ

vjay hugar@timesgroup.com "ಇವರು ಮುಖ್ಯಮಂತ್ರಿ ಆಗ್ತಾರೆ ಅಂತ ನಮಗೆ ಯಾವುದೇ ನಿರೀಕ್ಷೆ ಇವರಲ್ಲ, ಸಂಜಕಿಯಂತೂ ಅರರೇ ಇಲ್ಲ"-ಹೀಗಂತಾರೆ ರಾಜ್ಯದ



«ಬರ್ವರಾಜ್ ಬೊಮ್ಮಾಯಿ ಅವರು ಯಾವತ್ತಾರರೂ ಸಿಎಂ ಆಗುತುರು ಅಂತ ಅನಿಸಿತ್ತಾ ನಿಮಗೆ? ನಮಗೆ ಅಂತಹ ಯಾವುದೇ ನಿನೀತ್ರೆ ಸಂದಕ

ಯಾವುದೂ ಇರಲಿಲ್ಲ ಪೂ ಅವರೂ ಮುಖಮಂತಿ ಆಗುಕೇನೆ ಸ್ವಾ ಕ್ಷಪ್ತ ಸಂದರ್ಶನ ಉತ್ತಮ ಕೆಲಕ, ಅವರ ಅನುಭವಗಳನ್ನು ನೊಂಡಿದ ಜನರೇ ಸಿಎಂ ಆಗೇ ಆಗ್ವಾರೆ ಆಂತ ಮಾತನಾಡಿಕೊಂಡಿದ್ದನ್ನು ಕೇಳಿದ್ದೇನೆ. ಜನರ ಜಾರ್ಡ್ನೆಕೆಯ ಫಲವಾಗಿ ಆವರಿಗೆ ಪದವಿ ಒಲಿದು ಬಂದಿದೆ.

ಮತೆಯಲ್ಲಿ ಇಲ್ಲರು ಸಿಎಂ ಆಗಿದ್ದಾರೆ.

ಬಂತಹ ಅದೃಷ್ಟ ಅದೆಷ್ಟು ಕುಬುಂಬಗಳಿಗೆ ದೊರೆಯುತ್ತದೆಯೋ ಗೊತ್ತಿಲ್ಲ ನಮ್ಮಕುಟುಂಬಕ್ಕೆ ನೂರತಿರುವುದು ಭಾರಿಖುಪಿಯಾಗಿದೆ. ಮಾಡನವರು(ಎನ್.ಆರ್ ಬೊಮ್ನಾಯ) ಮುಖ್ಯಮಂತ್ರಿ ಆದಾಗಲೂ ಬಹಳಮ್ಮ ಮುಪಿಯಾಂದ ಸಂಪ್ರಮಿಸಿದ್ದೆವು. ಇವೀಗ ಆ • ಮುಖ್ಯಮಂತ್ರಿಗಳಿಂದ ನೀವು ನಿರೀಕ ಮಾಡೋ ಸಾಮಾಜಿಕ

ಕೆಲವೆಗಳು ಮಾವುದು? ಅಧಿಕಾರ ಇರಲಿ, ಇಲ್ಲದಿರಲಿ ಯಾವಾಗಲೂ ಜನರ ಜತೆಯೇ ಪೆಟ್ಟ್ ಹುಂ ಕಳೆಯುತ್ತಾರೆ. ಜನರ ಸಂಕಷ್ಟಗಳಿಗೆ ಸ್ಪಂಪಿಸುತ್ತಾರೆ. ಆವರು ಮೊದಲು ನೀಡುವರಿ ನಟವರಾಗಿ, ಕಳಗೆ ಗೃಹ ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ನಮಾನಿಂತಲೂ ಜನರೇ ಪೆಟ್ಟ್ ಹೇಳುತ್ತಾರೆ. ಆವರು ಉತ್ತಮ ಆವಳಿತ ನೀಡಿ ರಾಜ್ಯವನ್ನು ಅಭಿವೃದ್ಧ ಪಥವತ್ವ ತೆಗೆದುಕೊಂಡು ಹೋಗುತ್ತಾರೆ ಎಂಬ ನಂದಕ್ಕೆ ಇದೆ.

#### \*\*ಹೊಡಡೆ ಮುಖ್ಯ ಮಂತ್ರಿಗಳಿಗೆ ನಿಮ್ಮ ಸಲಹೆ ಎಡು?

ನಪ್ಪದು ರಾಜಕೀಯ ಕುಟುಂಬಪಾದರೂ ನಾವು ರಾಜಕೀಯ ಚಾರಗಳಲ್ಲಿ ಪೆಚ್ಚು ಭಾಗಿಯಾಗುವುದಿಲ್ಲ, ಇನ್ನು ಆವರಿಗೆ ಜನರ ಚೆಗೆ ತುಂಬಾ ಕಾಳಪ ಎದೆ, ಆನುಭವ ಇದೆ. ಜನರ ಕಲ್ಮಾಣಕ್ಕೆ ಚಣಾದ ಕಾರ್ಯಕ್ಷಮಗಳನ್ನು ರೂಪಿಸಲು ಸಮರ್ಥಲದ್ದಾರೆ. ಆದಾಗ್ಯೂ ರೈತರು ಹಾಗೂ ಮಹಿಳೆಯರ ಏಳ್ಳಿಗೆ ಒತ್ತು ನೀಡುವಂತೆ

ಅವರು ಕುಟುಂಬರ ಜಕೆ ಸಮಯ ಕಳಯುಸ್ತಾರೆಯೇ?

ಕಳಿಯುತ್ತರೆಯು?? ಇವುದೇ ಕುಟುಂಬದ ಬಗ್ಗೆ ಎಕೇಷ ಕಾಳಜಿ ಮಹುತ್ತದೆ. ಅವರು ಉದಲ್ಲಿ ಇಲ್ಲದ ಸಮಯ ಜಭ್ಯತೆ. ಉದಲ್ಲಿ ಇಷ್ಟಗೆ ಎಷ್ಟು ಕೆಲಸ ಅವರು ಮನೆಗೆ ಬಹುದು ಎಲ್ಲರೆ ಜತೆ ಕೀಳಿಕು ಅವರ ಮನಮತ್ತಾರೆ. ಅದುವಿದ್ದಾಗೆ ಕುಟುಂಬದ ವಣಿಯೇ ಅಂತ ಅನುಮತ್ತದೆ. ಕುಟುಂಬ ಹಾಗೂ ರಾಜಕಿಯವನ್ನು ಸಮನೆ ಮಗಿ ಹೆಗೆಯುಕೊಂಡು ಹೋಗುವುದನ್ನು ಮೊದಲಿನಿಂದಲೂ ರೂಭಿಸಿಕೊಂಡಿದ್ದಾರೆ.



#### ಗೆಳೆಯರು, ಗುರುವಿನ ಕಣ್ಣಲ್ಲಿ ಎತ್ತರದ ಮನುಷ್ಯ ಬೊಮ್ಮಾಯಿ

ಭಾಳಾ ಸೀದಾ ಸಾದಾ ಮಸುಷ್ಯ ಬಸವರಾಜ್ ಬೊಮ್ಮಾಯ ಅವರು ಬಹಳ ಡೌನ್ ೩೩ ಆರ್ಫ್. ೩ಎಂ ದುಗ, ರಾಜಕೀಯ ಮನೆತರದ ಮಗ

And water the second of the se ಆಳವಾದ ಅವುದಾದ ಮಾಡುವುದು ಆವರ ವಿಶಿಷ್ಟಕೊಳ್ಳಲ್ಲಿ ಒಂದು. ರಾಜಕಾರಣದ ವಿಷಯ ಬಂದಾಗ

ಆದರ ಮೇಲೆ ಕಪ್ಪುಮಕ್ಕೆ ಇಲ್ಲ. ಭೇಟಿಯಾದಾಗ ಹಳೆ ನೆರವುಗಳ ಮೆಲುಕು ಹಾಕುತ್ತಿರುತ್ತೇದೆ.

ಸ್ಥಂತ ನಿರ್ಧಾರದ ಶಕ್ತಿ ಇದೆ ಗಾರ್ಥಾಕ್ಷಣ ಸರಳ, ಜಾವ್ಯತೀತ ಮನೋಭಾವದ ವೃತ್ತಿತ್ವ ನನ್ನ



ಸಾದರ್ಥ ಇದೆ. ರಾಜ್ಯಕ್ಷೆ ಉತ್ತಮ ಆಡಳಿತ ಕೊಡುವ

ಶಿಸ್ತಿನವಿದ್ಯಾರ್ಥಿ, ಚುರುಕುಮತಿ ಬೊಮ್ಮಯ ಬಹಳ ಶಿಸ್ತುಬದ್ದ ವಿದ್ಯಾರ್ಥಿಯಾಗಿದ್ದರೆ. ಆಟ, ಪಾರಗಳಲ್ಲಿ ಚುರಾತಾಗಿದ್ದರು. ಎಲ್ಲ ವಿಷಯಗಳ ಬಗೆ ಆಗ್ಗೆ ಇತ್ತು ವಿಶೇಷದು ಇಂಗ್ಲಿಷ್ ಬಗೆಗೆ ಒಲ್ಲಾ ಹೊಂದಿದ್ದರು. ಆಗಾಗ ಫೋರ್

stange, sameton धीश्रद्धं गर्धकरामसम्बद्धां कर्त

ಹೇಗುತ್ತಿರುತ್ತಾರೆ. ಚರ್ಚ್ ಕಟ್ಟಡಕ್ಕೆ ವೈಯಕ್ತಕರಾಗಿ ಆರ್ಡಿಕ ಕರ್ನಾರಿ ಸಹಾಗಾಗ

ತಾವು ಎಂಬುದನ್ನು ಮರೆತು ಕ್ಷೇತ್ರದ ಜನರೊಂದಿಗೆ ಬೆರೆತ ಬೊಮ್ಮಾಯಿ

ಆವರು, ಜನಸಿಂದ ಹಾರ, ಹರಾಯ

ಉತ್ಪಟ್ಟ ಮಾಡಿಕೊಂಡು ಹೋಗಿ, ಕಡಿಮೆ ಸಮಯದಲ್ಲಿ ಬಹ್ಕೊಂದು ದೊಡ್ಡ ಸಂಖ್ಯೆಯಲ್ಲಿ ಬಂದು ನನ್ನ ಆಶೀರ್ವದಿಸಿ ಹರ್ಷಿಸಿದ

Amhigoria sord" aom

## ಜಾಲಹಾಗಡಬ್ಬೂ ಪೈರರ್ ಅಯಿತು ರ್ಪ್ಯಾನ್ ಮಾಡುವು ಮಕ್ಕಳು ಮುಷ್ತಿನಗಡುತ್ತ ವಾಗ ಬೋಮ್ಯಾಯ ಸಹ ಕರುಪುರೇ ಹರೆ ಯಾರಿಸಿ ಪತ್ತಿಯನ್ನು ಪಕ್ಷಕ್ಕೆ ಕರೆಸಿ ಕೂರಿಸಿ ಪಾಕ್ಷ್ ಸಂಘದಲ್ಲಿ ಭಾನಿಯಾದರು.

ಮನೆಯಲ್ಲೇ

ಕುಟುಂಬ ಡ್ಯಾನ್

ತಡರಾತ್ರೆ ಮನೆಗೆ ಬಂದ ಬೊಡ್ಡಾಯ ಆದರಿಗೆ ಕುಟುಂಬ ಸದಸ್ಯರು ಆರತಿ ಬೇಗಿ

midstayit umin Gelacetti. ಭಾರತದ ನಂತರ ಮನೆಯಲ್ಲಿ ಭಿರಾಗಿತ

ಮಕ್ಕರ ಹಾಗೂ ಬಂಧಾಗಳು ಸಂತಾವ

"Asset abritish..." as as amas a ಚಪ್ಪಾಳ ತಟ್ಟಡ್ನ ಪ್ಯಾನ್ಸ್ ಗೆ ಲಥಂ ಪೆಚ್ಚ ಪಾಕಿದರು. ಈ ವಿಡಿಯೋ ಸಾರೂಚಿತ

mindimological Lates



## ಬಸವರಾಜಗೆ ತವರಿನ ಪ್ರೀತಿಯಪ್ರಗೆ

• De subglaces ಠೀಗ್ರಾಂ (hornason hage moute theration musicion) river the about the roots the position and appointment the subglaces are non-reserve unique of the resultances and the resultances and the resultances and the resultances and the resultances are about the subglace of the resultances and appoint of the devices of the resultances and the resultances are the resultances and the resultances are the resultances and the resultances are the resultances are the resultances.

ಬೊಮ್ಮಾಯ, ವೇದಿಕೆ ಮೇಲಿಂದ ಅಭಿಮಾನಿಗಳನ್ನ ದೌಡಾಮಾಸಿದರು. ತಮ್ಮ ಕ್ಷೇತ್ರದ ಜನೆರನ್ನು ತಡೆಯದಂತೆ ಪೊಲೀಸರು ಹಾಗೂ ಭದ್ರಹ ಸಿಬ್ಬಂದಿಗೆ Kesskolight, wijdssämmin valdsson ved



 ಗಾನು ಕ್ಷೇತ್ರದ ಜನನಿಗೆ ಬಸರದಾಜ ಅಷ್ಟೇ. ಸಚಿವ, ಮುಖ್ಯಮಂತ್ರಿ ಏನೇ ಇವುರೂ ಎರಡನೆಯನು. ನಾಡಿನ ಸೇವೆ ಮಾಡುವ ಶಕ್ತಿ ತುಂಬದ ನನ್ನ ತರರು ಜನರ ಹೃದಯವನ್ನು 

ರೊಮ್ಮೆಯುವವರು ಹೇಳವಾಗ ಅಭಿಮಾನಗಳ ಸಿಗ್ಗೆ. ಭೇಟುವಾಗಬೇಕು ಎಂಬ ಆಶಂಕ, ಚಂತೆ ಕ್ಷಿಯಿತಿ. "ರಾಜ್ಯದ ಜನ ಮೆಯ್ಯವರ ಜನವರ ಆನಕರ ಕಣೆ ಮುಗಿಲು ಮುಸ್ತಿರು.
ನಿನ್ನಾರ್ಲ-ನವರಣಗು ಮತ್ತು ನಾವರು ಜಿಲ್ಲೆಯ ಜನವನೆ ನಿರ್ವಹಿಸುವ ಮತ್ತು ನಾವರು ಜಿಲ್ಲೆಯ ಜನವನೆ ನಿರ್ವಹಿಸುವ ಮತ್ತು ನಾವರು ಜಿಲ್ಲೆಯ ಜನವನೆ ನಿರ್ವಹಿಸುವ ಪ್ರಸ್ತಿಗಳ ಪ್ರಶ್ನೆ ಸ್ಥಾರ್ ಪ್ರಶ್ನೆಗೆ ಪ್ರಶ್ನೆ ಸಹುಯ ಪ್ರಸ್ತ್ರವಿಸುವರೆ ಮಾಡುತ್ತೇನೆ." ಎಂದು ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೆಣೆ ನಿಗದಿಪಡುತ್ತೇನೆ ಎಂದು ಸಿಎಂ.

#### 5 ರಾಜ್ಯಗಳಲ್ಲಿ ಮಾಜಿ ಸಿಎಂ ಪುತ್ರರೇ ಸಿಎಂ

De strögduere storivleich

ಆಪ್ಪ-ಮಗೆ ಇಬ್ಬರೂ ಮುಖ್ಯಮಂತ್ರಿಯಾಗಿದ್ದು ರಾಜ್ಯದಲ್ಲಿ 1200 ವಿಶೇಷವೆಂದರೆ, ದೇಶದಲ್ಲಿ ಈಗ ಬದು ಮಂದಿ ಮಾರ ೩ಎಂ ಮಕ್ಕರ ಮುಖ್ಯಮಂತ್ರಿ ಗಾದಿಯನು ಅಲಂಕುಸಿದ್ದಾರೆ.

ರಾಜ್ಯದಲ್ಲಿ ಎಸ್.ಆರ್ ಬೊಮ್ಮಾಯ ಪುತ್ರ ಜನವರಾಜ್ ಬೊಮ್ಮಾಯ ಅವುನೆ, ಪಕ್ಷದ ತಮಿಕುನಾಯನಲ್ಲಿ ಕಮಿಕಾನಿಲ್ಲಿ ಪುತ್ರ ಎಂ.ಕೆ. ಸ್ಕಾರನ್ ಸಿಎಂ ಆಗಿದ್ದಾರೆ. ಅಂಧ್ಯಪ್ರವಕರಲ್ಲಿ ವೈ.ಎಸ್. ರಾಜಕೆಯರ ರೆಡ್ಡಿ ವೈತ್ವ ಜನನ್ ಮೇರ್ಮ್ ರೆಡ್ಡಿ ಜಾರ್ಖಂಡ್ ನಲ್ಲಿ ಶಿಬು ಸೊರೇನ್ ವೈತ್ತ ಹೇಮಂತ್ ಸೊರೇನ್, ಒಡಿಕಾದಲ್ಲಿ ಬಿಟು ಹೆನ್ನಾಯಕ್ ಪುತ್ರ ನವೀನ್ ಹೆನ್ನಾಯಕ್ ಮುಮೈಮಂತ್ರಿ ಹುದೆ ಆಲಂಕುಸಿದ್ದಾರೆ, ತಿಬು ಸೊರೇಸ್ ಆದರು evius aumonaigad.

### ಕೆಎಸ್ಆರ್ಟಿಸಿಯಿಂದ ಪ್ಯಾಕೇಜ್ ಟೂರ್

ರಾಜಕನ್ ಬಳಕಲ್ಲಿ ಬೆಂಗಳೂರು- ಬಳಕಲ್ಲಿ

ಲೊಸೆಕರು-ಪರದಲ್ಲೀ ಪರಿಯಾವಾ- ರಾಜರಾನ ಬಳ್ಳಾದ್ದ ವರಣವರ್ಣ ಬಳ್ಳಾದ, ವರಣವರ್ಣ ಬಳ್ಳಾದ ಪರ್ಣ ಇತ್ತಿಯ-ಕೇವಿ-ಮೋಕಫಾರ್ಡ್ ಮ್ಯಕೇಷ್ ಚಿತ್ರಮರ್ಸ-ಹಾಗವಿರುವ ಸಾಗಿದ್ದೇ ಚೆಂಡೆಗಲ್ಲಿ-ಮೋಗ್ ಫಾರ್ಟ್ಸ್ ಬೂರ್ ಟೂರ್ಸ್ ರಾಜರುವ ಸಾರ್ಣ ಎಸಿ ಸ್ಥಿಪರ್ ಸ್ಟಾಕೇಷ್ ಟೂರ್ ಅಯೋಪಸಭಾಗಿದೆ. ಅಯೋಪಸಭ್ಯ ಮರುವುದ್ 1,500 ರೂ. ಮತ್ತು ಮಕ್ಕಳು 1,100 ರೂ. ವರಸ್ತು ಮಕ್ಕಳು 1,100 ರೂ.

'ವರಣಿಕೊರತ: ಕರ್ನಾಟಕ ರಣ್ಯ ಪ್ರಕ್ಷ ಹಾಗ ಬರ್ ಸಾರ್ಯಬ್ರೀಟ್ ಮಾಡಲದ ಮಾಡುರವನ್ನು ಮರಣಕ್ಕೆ ಸಂಪಾರ್ಣ ಸಂಗಾಹನ್ನು ನಿರ್ದೇಷ ಮುಖ್ಯವನ್ನೆ ಒಂದು ಮತ್ತು ನೈಡ್ ನಿರ್ದೇಷ ಮುಖ್ಯವನ್ನು ಬರೇಕಿಗೆ 1,500 ರಜ. ಮತ್ತು ಮತ್ತು ಮುಖ್ಯವನ್ನು ಮುಖ್ಯವನ್ನಿ ಮುಖ್ಯವನ್ನು ಮುಖ್ಯವನ್ನಿ ಮುಖ್ಯವನ್ನು ಮುಖ್ಯವನ್ನಿ ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನಿ ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನಿ ಮುಖ್ಯವನ್ನು ಮುಖ್ಯವನ್ನಿ ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನಿ ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನು ಮುಖ್ಯವನ್ನಿ ಮುಖ್ಯವನ್ನು ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನ ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನ ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನಿ ಮುಜ್ಜು ಮುಖ್ಯವನ್ನಿ ಮುಖ್ಯವನ್ನಿ ಮುಖ್ಯವನ್ನಿ ಮುಜ್ಜಿ ಮುಜ್ಜಿ ಮುಜ್ಜಿ ಮುಷ್ಟಿ ಮುಜ್ಜಿ ಮುಜ್ಜಿ ಮುಜ್ಜಿ ಮುಷ

**ಚಳಕಾವಿ:** ರೋಗಿಯೊಬ್ಬರೆ ಎತ್ತಕೋಶದಲ್ಲಿದ್ದ 3.537 ಕಲ್ಪನ ಹರಗುಗಳನ್ನು ನಗರದ ರೇಕ್*ವ್ಯಾಪ್* ಅನ್ನ

ಎಂಗ್ಲಿ ಎಂಗಳೂರು ಮೆಟ್ರೋ ಕೈಲು ನಿಗಮ ನಿಯಮಿತ 📀

e-Mail: esgupta@bmrc.co.in Website: www.bmrc.co.in e-Mail: esgupta@serre.com reserve: manag\_dest/2021 throod 24.07.202 throod 24.07.202

ಚಂದರ್ ಫಾಬಣೆ

the -1 may lytom transfer and appropriate may reformed, units most, state that the following reformed and make them may (1000). There is

ತ್ತ, ಅರ್ಜ ಹಾಗೂ ಉದಿಭದ ಹೊಂದಿರುವ ಟೆಂಡರ್-ವಾರಂಂದ ದೊಪರಾಂ

ಕೆಂಡಲ್ ಗಳನ್ನು ಅಷ್ಟಾಸಿಸಿದ್ದಾರೆ. ಚೆಂಡಲ್ ದಸ್ತಾರೇಜು ಬೆಲೆ ಸಾರಾಣಾಜಂದಾಗರು ಕೂ. 29,500√ (25,000+1500 (ಜಂಕಾಟ್ಯ 18x))

continuation on 29304 [25,000-1500 [comma (Ms)] unsplanted ordger zorona. 1809/2021 cold 1809/2021 maga-jament. Usator rightspan 19,09,3021, maga, 3,00 neutrals, decir diction Conos: 29,09,2021, maga, 3,30 neutral sign Statistical Conos: 29,09,2021, maga, 3,30 neutral sign Statistical Conos: 28,07,2021cost cam distribute www.himse.co.int. Notices.

ಕರ್ನಾಟಕ ಕೈಗಾರಿಕಾ ಪ್ರವೇಶಾಭಿವೃದ್ಧಿ ಮಂಡಳಿ

(SERVINE XERVED WOOD NOT 80. 49. 4 ක්ෂු 56t කක්ඛ, නියත් වශය, බබන අත රාජ \$400° රජු ප්රේශණ 58408. ක4. 50. 888-33385383 ප්රේශණ www.kiscb in

ಟಿಂಡರ್ ಅಷ್ಟಾನ ಪ್ರಕಟಣೆ

(till to generate statute there may

.a.s. ದು ರಾ ಕಳಕರದ ಕಾರ್ಮಿಯ ಸಾಧ್ಯ ಅರ್ಥ ಸಂಪಾದ್ಯಾರ ಸಹ ರಾಹಿಯ ಕಾರ್ಯಾಯದಲ್ಲಿ ಸಾಧ್ಯ ಅನೆಪ್ಪಡ ಮೊರದಿಯೆ ಈ ಶೆಲ್ಲೂ ಶಿ ರಜೆಕ್...! (ಸಿಎಲ್) ನಾತ್ರಿಗೆರಾರರಂದ ದ್ರಿ ಅಕ್ಕೊ ರಂದಿಯದಲ್ಲಿ ಕರ್ನಾಟಕ ಸಾಧ್ಯನಾಗಿಕ ಸಂಗ್ರಹಾಣಿಕಾರ್ಯ ಸಾರವರ್ತಕತೆ ಕಾ ನಾಗೂ ನಿರುಮ 2008 ರಸ್ಪೆಯ ಚಿಂಡರ್ ಅಕ್ಷಾನಿಸಿದೆ.

ನಿರ್ಯ ಹೆಸರು, ಧಾರವಾಡ ಜಿಲ್ಲೆ ಮುಸ್ಸುಗನ್ನು ಕೈಗಾರಿಕು ಪ್ರವೇ ಎಸ್ಆರ್ಗಗೆ ಕೊಟ್ಟುವು ಸಂಭ್ಯೆಗಣ ಘಟಕದಿಂದ ರೈಸಿಂಗ್ ಎರೆ ಕುಮಗಾರಿ,

ಶಕ್ಷಾಚಿತ್ರ ನಡೆಸಿ ಪರವಾಗಿಕನು ಹೊರತೆಗಿದ್ದಾರೆ. ಅವು ಗಳನ್ನು ಎಳು ಜನನು ನಡೆತ ಮೂರು ಗಲನೆಗಳ ನಮಯ ತೆಗೆದುಕೊಂಡು ಎಣಸಿದ್ದಾರೆ. ರೋಗಳಳಳ್ಳು ಮೆಕ್ಟೇದರೆ 100 ಪರಕ್ಕಗಳು ಅವರೆಗೆ ಕಂಡು ಬಂದಿದ್ದರ

#### ಪಿತ್ರಕೋಶದಲ್ಲಿತ್ತು 3,537 ಹರಳು!

ವುದ್ಯಯ ಪಕ್ಷ ಚಿಕಿಕ್ಕೆ ಮುಡಿ ಮೊದಕೊಡ್ಡಾರೆ. ಹೊಟ್ಟಿ ನೋವಿನಿಂದ ಬಳೆಬುತ್ತಿದ್ದ ಪೈಲಹೊಂಗಲ ತಾಲುಕಿನ ನೋನಿನೋಯ ಬಲ್ಲರುವೈ ವ್ಯಮ ಅರ್ಧ ಗಂಟೆಯಲ್ಲಿ

## ರಾಜ್ಯದಲ್ಲಿ 1.70 ಲಕ್ಷದಷ್ಟು ಮಕಳು ಶಾಲೆಯಿಂದ ಹೊರಗೆ

ಸಮೀಕ್ಷೆ ಆಧರಿಸಿ ಹೈಕೋರ್ಟ್ ಗೆ ವರದಿ ಸಲ್ಲಿಕೆ

ಸುಮಾರು 1.79 ಲಕ್ಷ ಮಕ್ಕರು ನಾನಾ ಕಾರಣಗಳಂದಾಗಿ ಕಾಲೆಯಿಂದ ಹೊರಗುಳಿದಿದ್ದಾ mplus ಮಾಹಿತಿಗಳಿಂದ ಕುಮಲಂದಿದೆ. melated states and

ಮಕ್ಕಳನ್ನು ಮರೇ ಶಾಲೆಗೆ ಕರೆತರುವ ಕುಂತು ಪೈಕೋರ್ಟ್ ಸ್ರಮಂಪ್ರೇರಿಕವಾಗಿ ಪಿಂಎಲ್ ಸ್ಥೆಯಂಪ್ರೇಂತವಾಗಿ ಪಿಎಂಡ್ ಮಾಲಿಸಿಕೊಂಡಿದೆ. ಪಿಎಂಡ್ ಸಲ್ಪಿ ಕೋರ್ಡ್ ಸವಾಯಕರಾಗಿರುವ (ಅಮೈಕರ್ ಕನ್ನರಿ) ಪಿಂದು ಸ್ವಾಮವಾರಿ ಕೆ.ಎರ್.ಫರ್ಣಿಂಪ್ರ ಪರದು ಸಲ್ಲಿಸಿದ್ದಾರೆ. ಪರದಿಯನ್ನು ಸಂಪೀರ್ವಿತ ಪ್ರಾಥಾಗಿ ಪುಶೀಲಿಸಿದ ಪರಿಕೀಲಿಸಿದ ಮುಖ್ಯ ಪ್ರಾಯಮೂರ್ತಿ ಎ.ಎಳ. ಹಿಕ ನೇತೃತ್ತದೆ ವಿಭಾಗೀಯ ಪೀಠ, ಸರ್ವೇ ನಡೆಸುವ ಸಂಬಂಧ sugnitural di ಪರಎಂದಿಗೆ ನೊಸ್ಟರ್ ಜಾಂಗೇಳುತ್ತು.

'ಶಾಲೆಯುವ ಹೊರಗುಳಿದ ಮಕ್ಕಳನ್ನು ಗುರುತಿಸಲು ಮನೆ ಮನೆ ಸರ್ವೇ ನಡೆಸಲಾಗಿದೆ. ಬಲಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲಾಗಿಲ್ಲ ಅದಕ್ಕೆ ಅಧಿಕಾರಿಗಳು ಕೊಂಡಿದ್ ಸುಂಕ್ರಾಮಿಕದ ಕಾರಣ ನೀಡಿದ್ದಾರೆ

 dorfelada strict efactecutibili 12.28,052 ಮಕ್ಕಳನ್ನು ಸಮೀಕ್ಷ ಚರ್ಷಲಾಗಿದೆ. ಅದರಲ್ಲಿ 8bod 18 ವರ್ಷದೊಳಗಿದ 8,718 ಮಕ್ಕಳು ಕಾಲೆಗೆ ಕೋಗುತ್ತಿಲ್ಲ. 4,848 ಮಕ್ಕಳು swelf cwateraffer

ಗ್ರಾಮೀಣ ಭಾಗದಲ್ಲಿ ಒಟ್ಟು 34,55,656 ಮಕ್ಕಳ ಸಮೀಕ್ಷೆ ಪಡೆಸಿ ಗುರುತಿಸಲಾಗಿದೆ. ಆದರಲ್ಲಿ 6ರಿಂದ 16 ವರ್ಷದೊಳಗಿದೆ 33,344 ಮಕ್ಕಳು ಶಾಲೆಗೆ ಹೋಗುತ್ತಿಲ್ಲ 9,716 ಮಕ್ಕಳು ಶಾಲೆಗೆ ರಾಖಲಾತಿಯೇ ಪಡೆದಿಲ್ಲ 3 ವರ್ಷಕ್ಕಿಂತ ಕಡಿಮೆ ಪಯುಸ್ತಿಕ 72,094 ಮಕ್ಕಳು ಕಾಲೆಗೆ ಹೋಗುತ್ತಿಲ್ಲ, 3 ರಿಂದ 6 ವರ್ಷದೊಳಗೆ 1,26,245 IDEN INCA atoerbłę.

### 15 ಲಕ್ಷ ರೂ. ಲಂಚ ಪಡೆವಾಗ ಸಿಕ್ಕಿಬಿದ್ದ ಬೀದರ್ ತಹಸೀಲ್ನಾರ್

ಜಮೀನು ಮುಖೇಶನ್ ಮಾಡಿಕೊಡಲು ಮಾಲೀಕನಿಂದ 15 ಲಕ್ಷ ರೂ. ಅಂತದ ಪಣ 🛮 ಎತಿಯ ಪಡೆಯುವಾಗ ಬೀವರ್ನನೆ ತಪಸೀವ್ಯಕ್ತ್ ಗಂಗಾವೇವಿ ಎಸಲ ಬಡೆಗೆ ಸಿಕ್ಕಿ ಬಿದ್ದಿದ್ದಾರೆ. ಬೀವರ್ಗನ ವಿದ್ಯಾನಗರ ಒಡುವಾಕೆಯ ನಿರಾಸಿ ಲೀರಾಧರ್ ಅಮೃತರಾರ್ ಗುಂಚೆ ಜಮೀನನ್ನು ವ್ಯಕ್ತಿಯೊಬ್ಬ ಪರೇರ್ ಅಮಂದ ಲಂಡರ ಹಣ ಸಾಣಕರಕ್ಷ ಪರೀವಿಸಿದ್ದರು.

ಪೂಲೀಸರು ದಾಳ ಸಹಸಿದರು. ನಗರದ ಚಿತ್ರಿಯಲ್ಲಿನ 2 ಎಕೆರೆ 25 ಗುಂಚೆ ಜಮೀನಿನ ಮ್ಯುಚೀನರ್ ಮಾಡಿಕೊಡಲು

ajøden: ಅಮೃತರಾರ್ ಅನ ಗಗರು, ಚಲ್ಲಿಯ ಉದ್ಯಮಿಯಾಗಿದ್ದು ಸರ್ವೆ ನಂ.15/12750 2 265

ರೀಚಿನೈಪರ್ ಮಾ ಕೊಂಡಿದ್ದರು. ನಂತರ ಜನಿಂದಿನ ಮ್ಯುಲೇವೆನ್ ಗಾಗಿ ಬಂದರ್ ತಪಸೀರ್ಧ್ಯರ್

ಪ್ರಾರ್ಥಿಸುವ ಬಳಕೆ ನಿರ್ಣಾಭ್ಯ 2 - ಬೇರೆ 25 ಗೆಲುಕೆ ಇದು ಮುರುವನೆ ಮುತ್ತಿಗೆನ್ನು ಸಂಪರ್ಣ ಮುರುವನೆ ಸಂಪರ್ಧಿಸುವ ನಿರ್ಣಾಭ್ಯ ಸಂಪರ್ಧಿಸುವ ಪ್ರತ್ಯೆ ಸಂಪರ್ಧಿಸುವ ಸಂಪರ್ಧಿಸು ಸಂಪರ್ಧಿಸು ಸಂಪರ್ಧಿಸುವ ಸಂಪರ್ಧಿಸು ಸಂಪರ್ಧಿಸುವ ಸಂಪರ್ಧಿಸುವ ಸಂಪರ್ಧಿಸುವ ಸಂಪರ್ಧಿಸು ಸಂಪರ್ಧಿಸು

ಮರ್ಜಿಕ ಮೇರ್ರಣ್ಣಮರ್ ಗೇತೃತ್ವದ ಅಭಿ ರೂ. ನೀಡಬೇಕಾಗುತ್ತದೆ," ಎಂದು ಕಾಂಗಳ ತಂಡ ದಾರ ಗಡೆಸಿದ್ದರು. ಬೇಡಿಕೆ ಇಟ್ಟಿಟ್ಟರು.

### ABB ಎಬಿಬಿ ಇಂಡಿಯಾ ಲಿಮಿಟೆಡ್

CIN: L32202KA1949PLC032923 starectroted starts: anger sto. s & 4, 2" aloat, arm, symbon attited IV.

ರ್ಷಣ್ಣ , ಬೆಂಗಳೂರು – 560 058 ಪೂರ್ನ: +91 (80) 2294 9451, 2294 9150 -2294 9153 ಫ್ಯಾಕ್ಸ್: +91 (80) 2294 9148 ಮಾರ್ಯ www.abb.co.in ಇ-ಮೇಶ: investor.helpdesk@in.abb.com

30/06/2021ಕ್ಕೆ ಅಂತ್ಯಗೊಂಡ ತೈಮಾಸಿಕ ಮತ್ತು ಅರ್ಥವಾರ್ಷಿಕದ ಪರಿಕೋಧಿಕವಲ್ಲದ ಫಲಿಕಾಂಕಗಳ ಸಾರಾಂಶ<sub>(ರೂ. ಕೋಮಾಲ್ನ)</sub>

	astories	39/66/2821ಕ್ಕೆ ಅಂಶ್ಯಗೊಂಡ ತೈಪನಾಚ	39/96/2026ಕ್ಕೆ ಅಂತ್ಯಗೊಂಡ ಆರ್ಥವಾರ್ಟಕ	30/04/2020ई ಅಂಥ್ಯಗೊಂಡ ತೈಪಾನಿಕ
1	ಕಾರ್ಯಚರಣೆಗಳಿಂದ ಒಟ್ಟುಆದಾಯ	1,424.96	3,054.11	985.78
2	ಅವಧಿಯಲ್ಲಿನ ಸದ್ಯ್ ರಾಧ್ರ/(ಮತ್ತ) (ತೆಸಿಗೆ, ಸಿಕೇಷ ಮತ್ತು /ಅಥವಾ ಆಶಾಧಾರಣ ಐಟುಗಳ ಮೊದಲು)	89.96	219.03	21.4
3	ಆಪಧಿಮಲ್ಲಿನ ಸಿಪ್ಪಳ ರಾಧ್ಯ/ (ನಪ್ಪ) ತೆಂಗೆನೆ ಮೊದಲು (ವಿಶೇಷ ಮತ್ತು/ಅಥವಾ ಆಪಾಧಾರಣ ಬಟುಗಳ ನಂತರ)	89.96	293.56	23.4
٠	ಆವಧಿಯಲ್ಲಿನ ಸಿವ್ಗಳ ರಾಧ್ರ/(ಪತ್ನ), ತೆರಗೆಯ ಪಂತರ (ವಿಶೇಷ ಮತ್ತು /ಅಥವಾ ಆನಾಧಾರ್ಯ ವಟಂಗಳ ಪಂತರ)	68.32	218.94	16.75
5	ಆವರಿಯಲ್ಲಿನ ಒಟ್ಟು ಗ್ರಹಿತೆಯ ಆನಾಯ [ಅವಧಿಯ ಅವಧ / (ನಪ್ಪು)(ಕೆಲಗೆಯ ಸಂತರ)ಮತ್ತಿತರ ಗ್ರಹಿತೆಯ ಆರಾಯ (ತೆಲಗೆಯ ಸಂತರ)ಗಳನ್ನು ಒಳಗೊಂಡಂತೆ.]	66.93	225.94	5,63
	ಕುಪ್ರಬ ವೇದು ಬಂದರಾಳ (ಜಿತಿ ವೇರಿನ ಮುಖವೇರೆ ಮೂ.३/-)	42.38	42.38	42.35
,	ಪ್ರತಿ ವೇರನ್ (ಪ್ರತಿ ಹೇಳಿಗೆ ಮೂ. 2/-ರ) ಗಳಿಕೆ (ಮುಂದುವರಿಸಿದ ಕುಂದುರಾವಣೆಗಳನ್ನಾನಿ)	200		
	1 DAG	3.22	10.33	0.79
	s atte	3.22	10.33	0.71
8	ಪ್ರತಿ ವೇರಗ (ಪ್ರತಿ ಹೇರಿಗೆ ಸೂ. 2/-೮) ಗಳಿಕೆ (ಸ್ಥನಿಸರೊಳಿಸಿದ ಕಾರ್ಯಾಚರಣೆಗಳಿಗಾಗಿ)			
	I DAG	0.09	(0.35)	(0.02
	2 18/60	0.09	(0.35)	(0.02

ರ್ಮೆಲ್ಗಡ ವಿವರಣದ ಸೆಬ (ಲೈಲ್ಟರ್ ಬವಾಬ್ದಾರಗರು ಮತ್ತು ಘೋಷಣೆಗಳ ಅದಕ್ಕಣೆಗಳು) ಕಿಬಂಧಗೆಗಳು, 2015ರ, 33ರೇ ಕಿಬಂಧಗೆಯಡಿಯಲ್ಲಿ ಹೇಡ ವಿನಿಮಿಯ ಕೇಂದ್ರಗಳಿಗೆ ಸಲ್ಪದ ಶೈರ್ಮಕ ವಿಶ್ವೀಯ ಘರಿತಾಂಶಗಳ ವಿಶ್ವಕ ಪಯಾನೆಯ ಸಾರಾಂಶವಾಗಿದೆ. ಕ್ಷಿಪವಾಕ ವಿಶ್ವೀಯ ಘರಿತಾಂಶಗಳ ಪೂರ್ಣದೂಪ ಮುಂದೆಯು, ಹೇದು ವಿನಿಮಯ ಕೇಂದ್ರಗಳ ಮೆಲ್ಡೌಟ್ www.nseindla.com ಯಶ್ತು www.bseindla.comಗಳಲ್ಲಿ ಮತ್ತು ಕಂಪಾಯ ಮೆಲ್ಡೌಟ್ www.abb.co.inco.cut.cd.

> pineters wining ಪ್ರವಸ್ಥಾಪಕ ನಿರ್ದೇಶಕರು

my : identicade

dostof rights darfon timon (7.06.202), tool 4.00 hodgeds. ರ್ಜಿದಾರರು ವಿಶ್ವಿಂಗ್ ವಸ್ತಾರೇಜುಗಳನ್ನು ಇ-ಶ್ಲೊಕ್ಕೂರ್ಮೆಂಟ್ ಹೋರ್ಟರ್ Hps://eproc.karnelaka.gov.in ವಾಖರಕ ಡೌನ್ರ್ ನೀಡ್

ø

#CD000/100F00/100F0-16-15/HHF /2021-22



effamosco-mul edoposco-

ed for the Programon, Metropolition Media Company Limited, by N. J. Prekarban at No.4, KSCCF Compound, Forepa Mahakasi Road, C mr. - 50.0091 (Ph. 1815-42.2035)01 Regd. Office: No.43, Jaya Sai Towers, Sagardi an Road, W. Puzins, Bengaluru - 50.0054 (Ph. 1815-1814)